

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ವಂಡುಣುಂ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ
ಶ್ರೀಮತೇ ರಾಮಾನುಜಾಯ ನಮಃ

॥ ವಂಡುಣುಂ ॥

ತಿರುವಿಣ್ಣಗರ್ -1

‡ವಂಡುಣು ನಱು ಮಲರ್ ಇಂಡೈ ಕೊಂಡು *
ಪಂಡೈ ನಂ ವಿನೈ ಕೆಡ ಎನ್ನು * ಅಡಿಮೇಲ್
ತೊಂಡರುಂ ಅಮರುಂ ಪಣಿಯ ನಿನ್ನು * ಅಂ -
ಗಂಡವೊಡಗಲ್ ಇಡಂ ಅಳಂದವನೇ ! *
ಆಂಡಾಯ್ ಉನೈ ಕ್ಕಾಣ್ಬದೋರ್ *
ಅರುಳ್ ಎನಕ್ಕರುಳುದಿಯೇಲ್ *
ವೇಂಡೇನ್ ಮನೈವಾಱ್ಕೈಯೈ *
ವಿಣ್ಣಗರ್ ಮೇಯವನೇ * (೧)

ಅಣ್ಣಲ್ ಶೆಯ್ದಲೈ ಕಡಲ್ ಕಡೈಂದು * ಅದನುಳ್
ಕಣ್ಣದಲ್ ನಂಜುಣ ಕ್ಕಂಡವನೇ ! *
ವಿಣ್ಣವರ್ ಅಮುದುಣ ಅಮುದಿಲ್ ವರುಂ *
ಪೆಣ್ಣಮುದುಂಡ ಎಂ ಪೆರುಮಾನೇ ! *
ಆಂಡಾಯ್ ! ಉನೈ ಕ್ಕಾಣ್ಬದೋರ್ *
ಅರುಳ್ ಎನಕ್ಕರುಳುದಿಯೇಲ್ *
ವೇಂಡೇನ್ ಮನೈವಾಱ್ಕೈಯೈ *
ವಿಣ್ಣಗರ್ ಮೇಯವನೇ (೨)

ಕುಱಲ್ ನಿಱ ವಣ್ಣ ! ನಿನ್ ಕೂಱು ಕೊಂಡ *
ತಱಲ್ ನಿಱ ವಣ್ಣ್ ನಣ್ಣಾರ್ ನಗರಂ

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರಿ , ಱ್ಱಿ like ಱ್ರಿ , and so on. The consonant-cluster ಱ್ಱ is pronounced somewhere between ಱ್ರ and ಱ್ರ್ಱ. It is, however, colloquially acceptable to pronounce the clusters ಱ್ಱ and ಱ್ಱ್ಱ as ಱ್ರ and ಱ್ರ್ಱ, respectively.

ವಿಱ * ನನಿ ಮಲೈ ಶಿಲೈ ವಳೈವುಶೆಯ್ತು * ಅಂ -
 ಕಱಲ್ ನಿಱ ಅಪ್ಪುದುವಾನವನೇ ! *
 ಆಂಡಾಯ್ ! ಉನೈ ಕ್ಕಾಣ್ಬದೋರ್ *
 ಅರುಳ್ ಎನಕ್ಕರುಳುದಿಯೇಲ್ *
 ವೇಂಡೇನ್ ಮನೈವಾಱ್ಕೈಯೈ *
 ವಿಣ್ಣಗರ್ ಮೇಯವನೇ (೩)

ನಿಲವೊಡು ವೆಯಿಲ್ ನಿಲವಿರು ಶುಡರುಂ *
 ಉಲಗಮುಂ ಉಯಿರ್ಗಳುಂ ಉಂಡೊರುಗಾಲ್ *
 ಕಲೈ ತರು ಕುಱವಿಯಿನ್ ಉರುವಿನೈಯಾಯ್ *
 ಅಲೈ ಕಡಲ್ ಆಲಿಲೈ ವಳರ್ಂದವನೇ ! *
 ಆಂಡಾಯ್ ! ಉನೈ ಕ್ಕಾಣ್ಬದೋರ್ *
 ಅರುಳ್ ಎನಕ್ಕರುಳುದಿಯೇಲ್ *
 ವೇಂಡೇನ್ ಮನೈವಾಱ್ಕೈಯೈ *
 ವಿಣ್ಣಗರ್ ಮೇಯವನೇ (೪)

ಪಾರೆಱು ಕಡಲ್ ಎಱು ಮಲೈಯೆಱುಂ ಆಯ್ *
 ಶೀರ್ ಕೆಱುಂ ಇವ್ವುಲಗೇಱುಂ ಎಲ್ಲಾಂ *
 ಆರ್ ಕೆಱು ವಯಿಱ್ಱಿನಿಲ್ ಅಡಕ್ಕಿ ನಿನ್ನು * ಅಂ -
 ಗೋರ್ ಎಱುತ್ತೋರ್ ಉರುವಾನವನೇ ! *
 ಆಂಡಾಯ್ ! ಉನೈ ಕ್ಕಾಣ್ಬದೋರ್ *
 ಅರುಳ್ ಎನಕ್ಕರುಳುದಿಯೇಲ್ *
 ವೇಂಡೇನ್ ಮನೈವಾಱ್ಕೈಯೈ *
 ವಿಣ್ಣಗರ್ ಮೇಯವನೇ (೫)

ಕಾರ್ ಕೆಱು ಕಡಲ್ಳುಂ ಮಲೈಗಳುಮಾಯ್ *
 ಏರ್ ಕೆಱುಂ ಉಲಗಮುಂ ಆಗಿ *
 ಮುದಲಾರ್ಗಳುಂ ಅಱಿವರು ನಿಲೈಯಿನೈಯಾಯ್ *
 ಶೀರ್ ಕೆಱು ನಾನ್ಮಱೈ ಆನವನೇ ! *
 ಆಂಡಾಯ್ ! ಉನೈ ಕ್ಕಾಣ್ಬದೋರ್ *
 ಅರುಳ್ ಎನಕ್ಕರುಳುದಿಯೇಲ್ *

ವೇಂಡೇನ್ ಮನೈವಾಳೊಕ್ಕೈಯೈ *
ವಿಣ್ಣಗರ್ ಮೇಯವನೇ (೬)

ಉರುಕ್ಕುಱು ನಱು ನೆಯ್ ಕೊಂಡಾರ್ ಅಱಲಿಲ್ *
ಇರುಕ್ಕುಱುಂ ಅಂದಣರ್ ಶಂದಿಯಿನ್ನಾಯ್ *
ಪೆರುಕ್ಕವೊಡಮರರ್ಗಳ್ ಅಮರ ನಲ್ಲುಂ *
ಇರುಕ್ಕಿನಿಲ್ ಇನ್ನಿಶೈ ಆನವನೇ ! *
ಆಂಡಾಯ್ ! ಉನೈ ಕ್ಕಾಣ್ಬದೋರ್ *
ಅರುಳ್ ಎನಕ್ಕರುಳುದಿಯೇಲ್ *
ವೇಂಡೇನ್ ಮನೈವಾಳೊಕ್ಕೈಯೈ *
ವಿಣ್ಣಗರ್ ಮೇಯವನೇ (೭)

ಕಾದಲ್ ಶೆಯ್ದಿಕ್ಕೈಯವರ್ ಕಲವಿ ತರುಂ *
ವೇದನೈ ವಿನೈಯದು ವೆರುವುದಲಾಂ *
ಆದಲಿನ್ ಉನದಡಿ ಅಣುಗುವನ್ ನಾನ್ *
ಪೋದಲರ್ ನೆಡುಮುಡಿ ಪ್ಪುಣ್ಣಿಯನೇ ! *
ಆಂಡಾಯ್ ! ಉನೈ ಕ್ಕಾಣ್ಬದೋರ್ *
ಅರುಳ್ ಎನಕ್ಕರುಳುದಿಯೇಲ್ *
ವೇಂಡೇನ್ ಮನೈವಾಳೊಕ್ಕೈಯೈ *
ವಿಣ್ಣಗರ್ ಮೇಯವನೇ (೮)

ಶಾದಲುಂ ಪಿಱತ್ತಲುಂ ಎನ್ನಿವಱ್ಱೈ *
ಕಾದಲ್ ಶೆಯ್ಯಾದುನ್ ಕಱಲ್ ಅಡೈಂದೇನ್ *
ಓದಲ್ ಶೆಯ್ ನಾನ್ಮಱ್ಱೈ ಆಗಿ * ಉಮ್ಮರ್
ಆದಲ್ ಶೆಯ್ ಮೂಪ್ಪರುವಾನವನೇ ! *
ಆಂಡಾಯ್ ! ಉನೈ ಕ್ಕಾಣ್ಬದೋರ್ *
ಅರುಳ್ ಎನಕ್ಕರುಳುದಿಯೇಲ್ *
ವೇಂಡೇನ್ ಮನೈವಾಳೊಕ್ಕೈಯೈ *
ವಿಣ್ಣಗರ್ ಮೇಯವನೇ (೯)

‡ಪೂ ಮರು ಪೊಱಿಲ್ ಅಣಿ * ವಿಣ್ಣುಗಮೇಲ್ *
ಕಾಮರು ಶೀರ್ * ಕ್ಕಲಿಗನ್ನಿ ಶೊನ್ನ *
ಪಾ ಮರು ತಮಿಱ್ ಇವೈ * ಪಾಡ ವಲ್ಲಾರ್ *
ವಾಮನನ್ ಅಡಿಯಿಣೈ * ಮರುವುವರೇ (೧೦)

|| ತಿರುಮಂಗೈಯಾಱ್‌ವಾರ್ ತಿರುವಡಿಗಳೇ ಶರಣಂ ||